



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 32 | 13 ನವೆಂಬರ್ 2024 | ಬುಧವಾರ | ಪುಟಗಳು : 8 | ಬೆಲೆ : 2/-



ನವೆಂಬರ್ 14ರಿಂದ 20ರ ವರೆಗೆ ನಡೆಯಲಿರುವ

71ನೇ ಅಖಿಲ ಭಾರತ ಸಹಕಾರ ಸಪ್ತಾಹ 2024

ರಾಜ್ಯದ ಎಲ್ಲ ಸಹಕಾರಿಗಳಿಗೂ ಹಾರ್ಡ್ ಕಾಪಿ ಉಭಯಗುಣ

ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು



ಪಟ್ಟಣ ಸಹಕಾರ ಬ್ಯಾಂಕುಗಳ ನೌಕರರ 9ನೇ ವೇತನ ಪರಿಷ್ಕರಣೆ ಸಮಿತಿಯ ಸಭೆ



ಬೆಂಗಳೂರು: ದಿನಾಂಕ 05.11.2024ರಂದು ಪಟ್ಟಣ ಸಹಕಾರ ಬ್ಯಾಂಕುಗಳ ನೌಕರರ 9ನೇ ವೇತನ ಪರಿಷ್ಕರಣೆ ಸಮಿತಿ ಸಭೆಯು ಮಹಾಮಂಡಳದ ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯ ನವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಶ್ರೀ ರುದ್ರೇಗೌಡ, ಶ್ರೀ ಮೋಹನ ಟಿ. ಕೋಟಿ, ಶ್ರೀ ಅರವಿಂದ ಬಿ. ಹೂಗಾರ, ಶ್ರೀ ಎಸ್.ಪಿ. ಶೇಷಾದ್ರಿ, ಶ್ರೀ ಕೆ.ಎನ್. ಬಸಂತ್, ಶ್ರೀ ವೈ.ಬಿ. ಪಾಟೀಲ, ಶ್ರೀಮತಿ ದಾಕ್ಷಾಯಣಿ ಗಾಣಿಗೇರ, ಶ್ರೀ ವಿಕ್ರಮ ಸಿರೂರ, ಶ್ರೀ ಮಂಜುನಾಥ ಪಿ., ಸಹ ಸದಸ್ಯರಾದ ಶ್ರೀ ಹೆಚ್.ಎಸ್. ನಾಗರಾಜಯ್ಯ, ಸಂಚಾಲಕರಾದ ಶ್ರೀ ಪುಂಡಲೀಕ ಎನ್. ಕೇರೂರ ರವರುಗಳು ಉಪಸ್ಥಿತರಿದ್ದರು.

ಮಹಾಮಂಡಳಕ್ಕೆ ವಿವಿಧ ರಾಜ್ಯದ ವಿವಿಧ ಪಟ್ಟಣ ಸಹಕಾರ ಬ್ಯಾಂಕುಗಳ ನಿರ್ದೇಶಕರುಗಳ ಭೇಟಿ



ಬೆಂಗಳೂರು: ದಿನಾಂಕ 05.11.2024ರಂದು ಮಹಾಮಂಡಳಕ್ಕೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ರೂರಲ್ ಬ್ಯಾಂಕಿಂಗ್ (ಎನ್‌ಐಆರ್‌ಬಿ) ಬೆಂಗಳೂರು ವತಿಯಿಂದ ವಿವಿಧ ರಾಜ್ಯದ ವಿವಿಧ ಪಟ್ಟಣ ಸಹಕಾರ ಬ್ಯಾಂಕುಗಳ ನಿರ್ದೇಶಕರುಗಳು ಭೇಟಿ ನೀಡಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರ ಮತ್ತು ಬ್ಯಾಂಕಿಂಗ್ ಸಲಹೆಗಾರರಾದ ಶ್ರೀ ಸುಧಾಕರ ಭಟ್ ಇವರೊಂದಿಗೆ ಸಮಾಲೋಚನೆ ಸಭೆ ನಡೆಸಿದರು.



ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ

3



ನಿಮ್ಮನ್ನು ಬಡವರನ್ನಾಗಿಯೇ ಉಳಿಸುವ
10 ಕೆಟ್ಟ ಹಣಕಾಸು ನಿರ್ವಹಣಾ ಅಭ್ಯಾಸಗಳು

5



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಸಹಕಾರ ಚಳವಳಿಯ ಮೂಲಕ ಗ್ರಾಮೀಣ ಬದುಕಿನ ಸಾಮಾಜಿಕ, ಆರ್ಥಿಕ ಬೆಳವಣಿಗೆ ಹಾಧ್ಯ ಎಂದು ಹೇಳಿದವರು ಹಂಡಿಕ್ ನೆಹರೂರವರು

ಪ್ರತಿ ಮಗುವಿನಲ್ಲೂ ಮುಗ್ಧತೆ, ಕ್ಷಮಾಗುಣ, ಸ್ನೇಹ, ಅಪಾರ ಕ್ರಿಯಾಶೀಲತೆ ಮತ್ತು ಅಪರಿಮಿತ ಪ್ರೀತಿಯನ್ನು ಕಾಣಬಹುದು. ಆದ್ದರಿಂದಲೇ, “ಪ್ರತಿ ಮನುಷ್ಯನೂ ತನ್ನೊಳಗಿರುವ ಮಗುವಿನ ಮುಗ್ಧತೆಯನ್ನು ಸದಾಕಾಲ ಸುಪ್ತವಾಗಿಸಿಕೊಳ್ಳಬೇಕು, ಅದರಿಂದ ನಮ್ಮ ನಿತ್ಯ ಬದುಕಿನಲ್ಲಿ ಚೈತನ್ಯದಿಂದ ಇರಲು ಸಾಧ್ಯ” ಎಂದಿದ್ದಾರೆ ಜ್ಞಾನಿಗಳು. ಅದೇ ರೀತಿ, ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರು ಅವರಲ್ಲಿ ಮಗುವಿನ ಮುಗ್ಧತೆ ಪ್ರತಿಫಲಿಸುತ್ತಿದ್ದದ್ದನ್ನು ನಾವು ಕಾಣಬಹುದಾಗಿತ್ತು. ಎಂದೇ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಸಹಕಾರ ಚಳವಳಿಯ ಮೂಲಕ ಗ್ರಾಮೀಣ ಬದುಕಿನ ಸಾಮಾಜಿಕ, ಆರ್ಥಿಕ ಬೆಳವಣಿಗೆ ಸಾಧ್ಯವೆಂದು ಸಮಾಜವಾದಿ ತತ್ವದಲ್ಲಿ ನಂಬಿಕೆ ಇದ್ದ ನೆಹರೂರವರು ನಂಬಿದ್ದರು. ಈ ಹಿನ್ನೆಲೆಯಲ್ಲಿಯೇ ರಾಷ್ಟ್ರೀಯ ಸಹಕಾರ ಸಪ್ತಾಹವನ್ನು ಜವಹರಲಾಲ್ ನೆಹರೂ ರವರ ಜನ್ಮದಿನದಂದೇ ಆಚರಿಸಿಕೊಂಡು ಬರಲಾಗುತ್ತದೆ. ಈ ವರ್ಷ ನೆಹರೂ ಅವರ 135ನೇ ಜನ್ಮ ದಿನಾಚರಣೆಯಾದರೆ, ಸಹಕಾರದ 71ನೇ ಸಪ್ತಾಹವಾಗಿದೆ.

ದೇಶದ ಮೊದಲ ಪ್ರಧಾನಮಂತ್ರಿಯಾಗಿ ಪ್ರಗತಿ ಸಾಧಿಸುವ ಪೂರ್ಣ ಹೊಣೆ ಹೊತ್ತು, ಹದಿನೇಳು ವರ್ಷಕಾಲ ಅವರು ಶ್ರಮಿಸಿದ್ದು ನಾವೆಲ್ಲ ಇಂದು ಹೆಮ್ಮೆಯಿಂದ ಸ್ಮರಿಸಬೇಕಾದ್ದು ಅಗತ್ಯ ಎಂದೇ ನಾನು ಭಾವಿಸುತ್ತೇನೆ.

ಅದಕ್ಕಿಂತಲೂ ಹೆಚ್ಚಾಗಿ ನೆಹರೂ ಅವರು ಅಧುನಿಕ ನವ ಭಾರತದ ಶಿಲ್ಪಿ ಎಂದೇ ಬಣ್ಣಿಸಲಾಗಿದೆ. ಮಹಾತ್ಮ ಗಾಂಧಿಜೀ ಅವರ ನೆಚ್ಚಿನ ಶಿಷ್ಯರಾಗಿದ್ದ ನೆಹರೂ ಅವರು ಒಂದೆಡೆ ಗುಡಿ ಕೈಗಾರಿಕೆಯೊಂದಿಗೆ ಗ್ರಾಮೀಣ ಬೆಳವಣಿಗೆ ಯೋಜನೆಗಳನ್ನು ರೂಪಿಸಿ, ಇನ್ನೊಂದೆಡೆ ತಮ್ಮ ಕನಸಾದ ಬೃಹತ್ ಕೈಗಾರಿಕೆಗಳು, ಬೃಹತ್ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸದೃಢ ನವ ಭಾರತ ನಿರ್ಮಾಣಕ್ಕೂ ಭದ್ರ ಅಡಿಪಾಯ ಹಾಕಿದರು.

ದೇಶದ ಭವಿಷ್ಯವನ್ನು ಭವ್ಯವಾಗಿಸುವಲ್ಲಿ ನೆಹರು ಅವರಿಗೆ ಸ್ಪಷ್ಟ ಕಲ್ಪನೆಯಿತ್ತು. ವೈಜ್ಞಾನಿಕ ಸಂಶೋಧನೆ, ಬೃಹತ್ ಕೈಗಾರಿಕೆಗಳಿಗೆ ನೆಹರು ಅವರ ಕೊಡುಗೆ ಅಪಾರ. ದೇಶದ ಬಹುತೇಕ ಐಐಟಿಗಳು, ಸಂಶೋಧನಾ ಸಂಸ್ಥೆಗಳು ದೇಶ ಸ್ವಾತಂತ್ರ್ಯ ಗಳಿಸಿದ ಮೊದಲ 15 ವರ್ಷಗಳಲ್ಲೇ ನಿರ್ಮಾಣಗೊಂಡವು. ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮೂಲಸೌಕರ್ಯ ಒದಗಿಸಿದರು.

1960ರ ದಶಕದಲ್ಲಿ “ಹಸುರು ಕ್ರಾಂತಿ”ಯನ್ನು ಆರಂಭಿಸಿದ ಫಲವಾಗಿ ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದ ದೇಶ ಇಂದು ಆಹಾರ ಧಾನ್ಯಗಳನ್ನು ರಫ್ತು ಮಾಡುವ ಮಟ್ಟಕ್ಕೆ ಏರಿದೆ.

ಪ್ರತೀ ಗ್ರಾಮದಲ್ಲಿ ಒಂದು ಪಂಚಾಯತ, ಒಂದು ಸಹಕಾರ ಸಂಘ ಹಾಗೂ ಒಂದು ಪ್ರಾಥಮಿಕ ಶಾಲೆ ಇದ್ದಲ್ಲಿ ದೇಶ ಅದ್ಭುತ ಪ್ರಗತಿ ಸಾಧಿಬಹುದು ಎಂದು ನೆಹರು ನಂಬಿದ್ದರು. ಈ ಹಿನ್ನೆಲೆಯಲ್ಲೇ ಸಹಕಾರ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪ್ರಗತಿಗೆ ನೂತನ ಅವಿಷ್ಕಾರ ಅಗತ್ಯವಿದೆ ಎಂದು ಈ ಬಾರಿ ಸಹಕಾರಿ ಸಪ್ತಾಹದ ಧ್ಯೇಯ ವಾಕ್ಯವಾಗಿ “ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ” ಎಂದು ಆಚರಿಸಲಾಗುತ್ತಿದೆ. ಬನ್ನಿ ನಾವು ನೀವೆಲ್ಲರೂ ಜೊತೆಗೂಡಿ ಆ ಧ್ಯೇಯ ವಾಕ್ಯವನ್ನು ಸಾಕಾರಗೊಳಿಸೋಣ.

» ಎಚ್.ಕೆ. ಪಾಟೀಲ

ಜಿಡಿಪಿ ಡೇಟಾ ಬಿಡುಗಡೆ ಸಮಯ ಬದಲು



ನವದೆಹಲಿ: ಸ್ಥೂಲ ಆರ್ಥಿಕ ದತ್ತಾಂಶದ ಒಟ್ಟು ದೇಶೀಯ ಉತ್ಪನ್ನ ಅಂದಾಜಿನ ಬಿಡುಗಡೆಯ ಸಮಯವನ್ನು ಈಗ ಜಾರಿಯಲ್ಲಿರುವ ಸಮಯಕ್ಕಿಂತ ಸುಮಾರು 90 ನಿಮಿಷ ಮುಂಚಿತವಾಗಿ ಬಿಡುಗಡೆ ಮಾಡುವುದಾಗಿ ಅಂಕಿ-ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.

ಪ್ರಸ್ತುತ ಅನುಸರಿಸಲಾಗುತ್ತಿರುವ ರೀತಿಯ ಪ್ರಕಾರ, ಜಿಡಿಪಿಯ ಪತ್ರಿಕಾ ಪ್ರಕಟಣೆಗಳನ್ನು ನಿಗದಿಯಾಗಿರುವ ದಿನಾಂಕದ ಸಂಜೆ 5.30 ಕ್ಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಆದಾಗ್ಯೂ, ಜಿಡಿಪಿಯ ಡೇಟಾವನ್ನು ಸಾರ್ವಜನಿಕರಿಗೆ ಅಂದಾಜಿನ ಪತ್ರಿಕಾ ಪ್ರಕಟಣೆಗಳ ಬಿಡುಗಡೆ ಸಮಯವನ್ನು ಸಂಜೆ 5.30 ರಿಂದ 4.00 ಗಂಟೆಗೆ ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದೆ.

ಹೊಸ ಬಿಡುಗಡೆಯ ಸಮಯ ಭಾರತದಲ್ಲಿನ ಪ್ರಮುಖ ಹಣಕಾಸು ಮಾರುಕಟ್ಟೆಗಳ ಮುಕ್ತಾಯದ ಸಮಯದೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದೆ.

ಸಮಯದ ಹೊಂದಾಣಿಕೆ ಡೇಟಾ ಪ್ರಸರಣದಲ್ಲಿ ಪಾರದರ್ಶಕತೆ ಮತ್ತು ಪ್ರವೇಶಕ್ಕೆ ಸಚಿವಾಲಯ ಬದ್ಧವಾಗಿದೆ. 2024-25 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಜುಲೈ 2024 ಜಿಡಿಪಿ ಅಂದಾಜಿನ ಮುಂದಿನ ಪತ್ರಿಕಾ ಪ್ರಕಟಣೆ ನವೆಂಬರ್ 29, 2024 ರಂದು ಸಂಜೆ 4 ಗಂಟೆಗೆ ಪತ್ರಿಕಾ ಮಾಹಿತಿ ಬ್ಯೂರೋ ಮತ್ತು ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ (<https://www.mospi.gov.in>).

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO), MoSPI ವಿವಿಧ ಸ್ಥೂಲ ಆರ್ಥಿಕ ಸೂಚಕಗಳ ಮುಂಗಡ ಬಿಡುಗಡೆ ಕ್ಯಾಲೆಂಡರ್‌ನಲ್ಲಿ ನಿಗದಿಪಡಿಸಿದ ಪೂರ್ವ-ನಿರ್ದಿಷ್ಟ ಬಿಡುಗಡೆಗಳು/ಪ್ರಕಟಣೆ ವೇಳಾಪಟ್ಟಿಗೆ ಅನುಗುಣವಾಗಿ GDP ಯ ವಾರ್ಷಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಬಿಡುಗಡೆ ಮಾಡುತ್ತದೆ.

ಈ ತಿಂಗಳ ಆರಂಭದಲ್ಲಿ, MoSPI ಸಹ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಮತ್ತು ಗ್ರಾಹಕ ಬೆಲೆ ಸೂಚ್ಯಂಕ ಬಿಡುಗಡೆಯ ಸಮಯವನ್ನು 5.30 ರಿಂದ 4.00 ಗಂಟೆಗೆ ಪರಿಷ್ಕರಿಸಿತ್ತು.

ಸಹಕಾರ ಶಿಕ್ಷಣ ನಿಧಿ ಸ್ವಲ್ಪಕೆ



ಬೆಂಗಳೂರು: ದಿ ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕರಾದ ಶ್ರೀ ಸಿ.ಮಹೇಶ್‌ರವರು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧೀಕ್ಷಕರಾದ ಶ್ರೀ ಎಂ.ಮುನಿರಾಜು ಉಪಸ್ಥಿತರಿದ್ದರು.



ಬೆಂಗಳೂರು: ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬಿ.ರಮೇಶ್ ರವರು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವೈ.ಎಸ್. ಕೇಶವ ರಾಜು ಉಪಸ್ಥಿತರಿದ್ದರು.

ಮಡಿಕೇರಿ ಪೌನ್ ಕೋ-ಆಪರೇಟಿವ್ ಬ್ಯಾಂಕಿಗೆ ಭೇಟಿ



ಮಡಿಕೇರಿ: ಇತ್ತೀಚೆಗೆ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಮಡಿಕೇರಿ ಟೌನ್ ಕೋ-ಆಪರೇಟಿವ್ ಬ್ಯಾಂಕಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿ.ಎಂ.ಸತೀಶ್ ಪೈ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪದ್ಮನಾಭ ಕಿ ಕೆ. ರವರು ಉಪಸ್ಥಿತರಿದ್ದರು.

ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕಿನಲ್ಲಿ ರೂ. 13 ಕೋಟಿ ದರೋಡೆ

ಕೆಲ ದಿನಗಳ ಹಿಂದೆ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕಿನಲ್ಲಿ ದರೋಡೆ ಮಾಡಲಾಗಿದೆ. ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನ ಹಾಗೂ ಹಣ ಎಲ್ಲವನ್ನೂ ಕದ್ದೊಯ್ಯಲಾಗಿದೆ. ಇದರ ಒಟ್ಟು ಮೊತ್ತ ಬರೋಬ್ಬರಿ 13 ಕೋಟಿ ರೂಪಾಯಿ. ಬ್ಯಾಂಕ್ ಲಾಕರ್‌ನ 509 ಬ್ಯಾಗ್‌ಗಳಲ್ಲಿ ಇದ್ದ 13 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬೆರಳಚ್ಚು ತಜ್ಞ ಮತ್ತು ಡಾಗ್ ಸ್ಕ್ವಾಡ್ ತಂಡ ತಪಾಸಣೆ ನಡೆಸಿತು. ಆದರೆ ಇದುವರೆಗೂ ಒಂದು ಸುಳಿವು ಸಿಕ್ಕಿಲ್ಲ. ಬ್ಯಾಂಕ್ ಹೊರಗೆ, ಒಳಗೆ ಎಲ್ಲ ಕಡೆ ತಡಕಾಡಿದರೂ ಕಳ್ಳರ ಹೆಜ್ಜೆ ಗುರುತು ಮಾತ್ರ ಪತ್ತೆಯಾಗಿಲ್ಲ.

ಕಳ್ಳರು ತುಂಬಾ ದಿನಗಳಿಂದ ಪ್ಲಾನ್ ಮಾಡಿಯೇ ಒಂದೂ ಸುಳಿವು ಬಿಟ್ಟು ಹೋಗದಂತೆ ಕಳ್ಳತನ ಮಾಡಿದ್ದಾರೆ. ಬ್ಯಾಂಕ್ ಜನ ವಸತಿ ಕಡಿಮೆ ಇರುವ ಪ್ರದೇಶದಲ್ಲಿದೆ. ಎಸ್‌ಬಿಐ ಬ್ಯಾಂಕ್ ಸುತ್ತ ಗಿಡಗಂಟಗಳು ಬೆಳೆದಿವೆ. ಕಳ್ಳರು, ಬ್ಯಾಂಕಿನ ಕಿಟಕಿಯನ್ನು ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ.



ಬಳಿಕ ಲಾಕರ್ ಅನ್ನು ಕೂಡ ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. ಬೆರಳಚ್ಚು ಗುರುತು ಸಿಗದೆ ಹ್ಯಾಂಡ್ ಗ್ಲಾಸ್ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ. ಶ್ವಾನಕ್ಕೆ ವಾಸನೆ ಗ್ರಹಿಕೆಯಾಗಬಾರದೆಂದು ಬ್ಯಾಂಕ್ ತುಂಬೆಲ್ಲ ಖಾರದ ಪುಡಿ ಹಾಕಿ ಪರಾರಿಯಾಗಿದ್ದಾರೆ. ಜೊತೆಗೆ ಬ್ಯಾಂಕಿನ ಸಿಸಿಟಿವಿಯ ಡಿವಿಆರ್ ಅನ್ನು ಕೂಡ ಕಳ್ಳರು ಕದ್ದೊಯ್ದಿದ್ದಾರೆ. ಇಷ್ಟು ದಿನವಾದರೂ ಕಳ್ಳರ ಒಂದು ಸುಳಿವೂ ಸಿಗದ ಕಾರಣ ಜನ ಆತಂಕ ವ್ಯಕ್ತಪಡಿಸಿದ್ದಾರೆ.

14 ನವೆಂಬರ್‌ನಿಂದ 20 ನವೆಂಬರ್ 2024 ರವರೆಗೆ

71ನೇ ಅಖಿಲ ಭಾರತ ಸಹಕಾರ ಸಮ್ಮಾಹ

ನವೆಂಬರ್ 14ರಂದು ಸಮ್ಮಾಹದ ಮೊದಲ ದಿನ, ಸ್ಥಳ: ಬೆಂಗಳೂರು:

ಈ ದಿನವನ್ನು ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವುದು ಎಂಬ ವಿಷಯ ಕುರಿತು ಚಿಂತನ-ಮಂಥನ ನಡೆಸಲು ಮೀಸಲಿರಿಸಲಾಗಿದೆ. ಸಹಕಾರ ಚಳವಳಿಯ ಪರಿಣಾಮಕಾರಿ ಬೆಳವಣಿಗೆಯ ಹಿತದೃಷ್ಟಿಯಿಂದ 2021ನೇ ವರ್ಷದ ಜುಲೈ ನಲ್ಲಿ ಕೇಂದ್ರದಲ್ಲಿ ಸಹಕಾರ ಸಚಿವಾಲಯ ಆರಂಭವಾಯಿತು. ನಂತರ ರಾಷ್ಟ್ರದ ಸಮಗ್ರ ಸಹಕಾರ ಚಳವಳಿಯ ಬೆಳವಣಿಗೆಗೆ ಅಗತ್ಯವಿರುವ 54 ಉಪಕ್ರಮಗಳನ್ನು ಸಿದ್ಧಪಡಿಸಿದೆ. ಅವುಗಳಲ್ಲಿ ಮುಖ್ಯವಾಗಿ, ಪ್ಯಾಕ್‌ಗಳನ್ನು ಬಹುಸೇವಾ ಕೇಂದ್ರಗಳಾಗಿ ರೂಪಿಸುವ, ಡಿಜಿಟಲೀಕರಣಗೊಳಿಸುವ, ಮಾದರಿ ಬೈಲಾ ಅಳವಡಿಸುವ ಯೋಜನೆ, ಗ್ರಾಮ ಪಂಚಾಯಿತಿಗೊಂದು ಸಹಕಾರ ಸಂಘ, ಡೇರಿ/ಮೀನುಗಾರಿಕೆ, ಅತ್ಯಂತ ದೊಡ್ಡ ದಾನ್ಯ ಸಂಗ್ರಹ ಗೋದಾಮುಗಳ ನಿರ್ಮಾಣದ ಮೂಲಕ ಆಹಾರ ಭದ್ರತೆ, ಸಹಕಾರ ಕುರಿತು ಡೇಟಾಬೇಸ್, ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ, ರಾಷ್ಟ್ರೀಯ ಸಹಕಾರ ನೀತಿ ಮುಖ್ಯವಾಗಿವೆ. ಇದರ ಕುರಿತು ಜನತೆಗೆ ಹಾಗೂ ಸಹಕಾರಿ ಸದಸ್ಯರಿಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ನವೆಂಬರ್ 15 ರಂದು ಎರಡನೇ ದಿನ, ಸ್ಥಳ: ಚಿತ್ರದುರ್ಗ:

ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ ಎನ್ನುವುದು ಈ ದಿನದ ಚರ್ಚೆಯ ವಿಷಯವಾಗಿದ್ದು, ಬೆಳೆಯುತ್ತಿರುವ ತಂತ್ರಜ್ಞಾನಾಧಾರಿತ ಪ್ರಪಂಚದಲ್ಲಿ ಸಹಕಾರ ಸಂಸ್ಥೆಗಳು ಸಹ ತಂತ್ರಜ್ಞಾನ ಅಳವಡಿಸಿಕೊಂಡು ಪಾರದರ್ಶಕ ಆಡಳಿತ ವ್ಯವಸ್ಥೆಯೊಂದಿಗೆ ಗುಣಮಟ್ಟದ ಸೇವೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ವಿಚಾರ-ವಿನಿಮಯ ಅಗತ್ಯವಿದೆ. ಹಾಗೆಯೇ, ಸಹಕಾರ ವಲಯದ ಸಾಧಕ-ಬಾಧಕಗಳ ಕುರಿತು ಸಂಶೋಧನೆಗಳಿಗೆ ಅವಕಾಶ ನೀಡಬೇಕು. ಇಂತಹ ವಿಷಯಗಳನ್ನು ಸಹಕಾರಿಗಳು, ಅಧಿಕಾರಿಗಳು, ಸದಸ್ಯರು ಅಂದು ವಿಚಾರ ವಿನಿಮಯ ಮಾಡಿಕೊಳ್ಳಬೇಕಾಗಿದೆ.

ನವೆಂಬರ್ 16 ರಂದು ಮೂರನೇ ದಿನ, ಸ್ಥಳ: ಮಂಗಳೂರು:

ಉದ್ಯಮಶೀಲತೆ, ದೇಶದಲ್ಲಿ 2024ರ ಜೂನ್ ವೇಳೆಗೆ ಶೇ.41.4 ನಿರುದ್ಯೋಗ ಸಮಸ್ಯೆ ಇರುವುದೆಂದು ಅಂದಾಜಿಸಲಾಗಿದೆ. ಆದ್ದರಿಂದ ಸಹಕಾರ ವ್ಯವಸ್ಥೆ ಉದ್ಯೋಗಸೃಷ್ಟಿ, ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವುದರ ಜತೆಗೆ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಚಟುವಟಿಕೆಗಳಿಗೆ ಉತ್ತೇಜನ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ವಿಷಯವನ್ನೊಳಗೊಂಡು ಸಮ್ಮಾಹ ಆಚರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ವಿಚಾರ. ಭಾರತದ ಆರ್ಥಿಕ ವ್ಯವಸ್ಥೆಯ ಬಹುಮುಖ ಸಮಸ್ಯೆಗಳಲ್ಲಿ ನಿರುದ್ಯೋಗವು ಒಂದು. ಈ ನಿಟ್ಟಿನಲ್ಲಿ 2024ರ ಜೂನ್ ವೇಳೆಗೆ ಶೇ.41.4 ನಿರುದ್ಯೋಗ ಸಮಸ್ಯೆ ಇರುವುದೆಂದು ಅಂದಾಜಿಸಲಾಗಿದೆ. ಆದ್ದರಿಂದ ಸಹಕಾರ ವ್ಯವಸ್ಥೆ ಉದ್ಯೋಗಸೃಷ್ಟಿ, ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವುದರ ಜತೆಗೆ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದು, ಈ ವ್ಯವಸ್ಥೆಯ ಮೂಲಕ 290 ಮಿಲಿಯನ್ ಜನರಿಗೆ ಉದ್ಯೋಗ ಹಾಗೂ ಉದ್ಯಮಶೀಲತೆ ಅವಕಾಶ ಒದಗಿಸಲಾಗಿದ್ದು, ಇದನ್ನು ಕುರಿತು ವ್ಯಾಪಕ ಪ್ರಚಾರವನ್ನು ಸಮ್ಮಾಹದ ಸಂದರ್ಭದಲ್ಲಿ ಮಾಡಬೇಕಾದ ಅಗತ್ಯವಿದೆ. ಇದರ

ಜತೆಗೆ ಸಹಕಾರ ತರಬೇತಿ ಕೇಂದ್ರಗಳಾದ ಎನ್‌ಸಿಡಿಸಿಸಿ, ಎನ್‌ಸಿಯುಐ, ವ್ಯಾಮ್‌ಕಾಮ್, ಕೆ.ಐ.ಸಿ.ಎಂ.ಗಳು ಕೌಶಲ್ಯಾಭಿವೃದ್ಧಿ ತರಬೇತಿಗೆ ಉತ್ತೇಜನ ನೀಡುತ್ತಿವೆ.

ನವೆಂಬರ್ 17 ರಂದು ನಾಲ್ಕನೇ ದಿನ, ಸ್ಥಳ: ಬಾಗಲಕೋಟೆ:

ಸಮ್ಮಾಹದ ನಾಲ್ಕನೆಯ ದಿನ ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ ಎಂಬ ವಿಷಯವನ್ನು ಚಿಂತನ-ಮಂಥನ ಮಾಡಲು ನಿರ್ಧರಿಸಲಾಗಿದ್ದು, ಸಹಕಾರಿ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳಾಗಿದ್ದು, ಈ ಸಂಸ್ಥೆಗಳು ಸಹ ಬದಲಾದ ವಿದ್ಯಮಾನಗಳಿಗೆ ತಕ್ಕಂತೆ ಪರಿವರ್ತನೆ ಹೊಂದುವುದು ಅಗತ್ಯವಿದೆ.

ಈ ನಿಟ್ಟಿನಲ್ಲಿ ತಾಂತ್ರಿಕ ಅಳವಡಿಕೆ, ವೃತ್ತಿಪರ ಆಡಳಿತ, ಪಾರದರ್ಶಕತೆ ಕಾನೂನು ವ್ಯವಸ್ಥೆಯಲ್ಲಿ ಏಕರೂಪತೆ ಸೇರಿದಂತೆ ಗುಣಮಟ್ಟದ ಸೇವೆಗಳಿಗೆ ಆದ್ಯತೆ ನೀಡುವ ಮೂಲಕ ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ ತಂದು ಸಹಕಾರ ಚಳವಳಿಯ ಬಲವರ್ಧನೆಗೆ ಉತ್ತೇಜನ ನೀಡಲು ಈ ಕುರಿತು ಚಿಂತನ-ಮಂಥನ ನಡೆಸಬಹುದಾಗಿದೆ.

ನವೆಂಬರ್ 18 ರಂದು ಐದನೆಯ ದಿನ, ಸ್ಥಳ: ಬೀದರ:

ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು ಎಂಬುದು ಐದನೇ ದಿನದ ಸಮ್ಮಾಹ ಆಚರಣೆಯ ವಿಷಯವಾಗಿದ್ದು, ಏಳು ಸಹಕಾರ ತತ್ವಗಳಲ್ಲಿ ಇದು ಒಂದು ತತ್ವವಾಗಿದ್ದು, ಸಹಕಾರ ಸಂಸ್ಥೆಗಳು ಸೌಹಾರ್ದಯುತವಾಗಿ, ಗ್ರಾಮೀಣ, ಜಿಲ್ಲಾಮಟ್ಟ, ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸಿ, ಸಹಕಾರ ಚಳವಳಿಯ ಪರಿಣಾಮಕಾರಿ ಬೆಳವಣಿಗೆಗೆ ಸೌಹಾರ್ದಯುತವಾಗಿ ಕೆಲಸ ನಿರ್ವಹಿಸಬೇಕು. ಈ ಕುರಿತು ವಿಚಾರ-ವಿನಿಮಯ ನಡೆಸಬಹುದು.

ನವೆಂಬರ್ 19ರಂದು ಆರನೆಯ ದಿನ, ಸ್ಥಳ: ಚಿಕ್ಕಮಗಳೂರು:

ಸಮ್ಮಾಹದ ಆರನೇ ದಿನದ ವಿಷಯ ಮಹಿಳೆಯರು, ಯುವಕರು ಮತ್ತು ಅಬಲವರ್ಗದವರಿಗಾಗಿ ಸಹಕಾರ ಸಂಸ್ಥೆಗಳು ಎಂಬುದಾಗಿದ್ದು, ಸಹಕಾರ ಸಂಸ್ಥೆಗಳು ಹುಟ್ಟಿಕೊಂಡಿರುವುದೇ ಅಬಲವರ್ಗದವರ ಸ್ವಾವಲಂಬಿ ಬದುಕಿಗೆ ನೆರವಾಗಲು. ಈ ನಿಟ್ಟಿನಲ್ಲಿ ಮಹಿಳೆಯರು ಹಾಗೂ ಯುವಕರು ಸಹಕಾರ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶವಿದೆ. ಯುವಜನತೆಗೆ ಸಹಕಾರ ವ್ಯವಸ್ಥೆಯಲ್ಲಿ ಇರುವ ವಿಮಲ ಅವಕಾಶಗಳ ಕುರಿತು ಈ ಸಂದರ್ಭದಲ್ಲಿ ತಿಳುವಳಿಕೆ ಮೂಡಿಸಬೇಕು. ಹಾಗೆಯೇ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಈಗಾಗಲೇ ಸಹಕಾರ ಸಂಸ್ಥೆಗಳು ಗ್ರಾಮೀಣ ಮಟ್ಟದಿಂದ ರಾಜ್ಯಮಟ್ಟದವರೆಗೂ ವಹಿಸಿರುವ ಪಾತ್ರದ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಬಹುದಾಗಿದೆ.

ನವೆಂಬರ್ 20 ರಂದು ಏಳನೆಯ ದಿನ, ಸ್ಥಳ: ಬೆಳಗಾವಿ:

ಉತ್ತಮ ವಿಶ್ವ ನಿರ್ಮಾಣದ ಹಾದಿಗಾಗಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬುದಾಗಿದ್ದು, ಈ ಸಂದರ್ಭದಲ್ಲಿ ಸಹಕಾರಿ ವಲಯ ಸಮಾನತೆ ಸಾಧಿಸುವಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ, ಬಡತನ ನಿರ್ಮೂಲನೆಯಲ್ಲಿ, ಉತ್ತಮ ಶಿಕ್ಷಣ, ಲಿಂಗಸಮಾನತೆ, ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಈಗಾಗಲೇ ಹಲವಾರು ಕೆಲಸಗಳನ್ನು ನಿರ್ವಹಿಸಿದ್ದು, ಸಮ್ಮಾಹ ಆಚರಣೆಯ ಸಂದರ್ಭದಲ್ಲಿ ಈ ಕುರಿತು ಉತ್ತಮ ಸಂವಾದಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬಹುದಾಗಿದೆ.

ನಿಮ್ಮನ್ನು ಬಡವರನ್ನಾಗಿಯೇ ಉಳಿಸುವ 10 ಕೆಟ್ಟ ಹಣಕಾಸು ನಿರ್ವಹಣಾ ಅಭ್ಯಾಸಗಳು



1. ಯಾವುದೇ ಹಣಕಾಸಿನ ಗುರಿಗಳಿಲ್ಲದಿರುವುದು

ಉಳಿಸುವ ಅಥವಾ ಹೂಡಿಕೆ ಮಾಡುವ ಯಾವುದೇ ಗುರಿ ಇಲ್ಲದಿದ್ದಾಗ, ಉಳಿಸಲು ಅಥವಾ ಹೂಡಿಕೆ ಮಾಡದಿರುವ ಸಾಧ್ಯತೆಗಳಿವೆ! ಆರೋಗ್ಯವಾಗಲಿ ಅಥವಾ ಸಂಪತ್ತಾಗಲಿ - ಗುರಿಗಳನ್ನು ಹೊಂದಿರುವುದು ನಿಜವಾಗಿಯೂ ಮುಖ್ಯವಾಗಿದೆ. ಶ್ರೀಮಂತರು ಮತ್ತು ನಿಜವಾಗಿಯೂ ಅದನ್ನು ಸಾಧಿಸ ಬಯಸುವವರು ಸ್ಪಷ್ಟ ಗುರಿಗಳನ್ನು ಹೊಂದಿರುತ್ತಾರೆ.

2. ಅಗತ್ಯತೆಗಳು, ಐಷಾರಾಮಿ ಜೀವನಕ್ಕಾಗಿ ಹೆಚ್ಚು ವೆಚ್ಚ

ನಿಯಮಿತವಾಗಿ ಮಾಸಿಕ ಹಣ ಗಳಿಸುವವರು ಮೊದಲಿಗೆ ತಮ್ಮ ಅಗತ್ಯತೆಗಳು ಮತ್ತು ಐಷಾರಾಮಿಗಳಿಗಾಗಿ ಖರ್ಚು ಮಾಡಿದರೆ ಎಂದಿಗೂ ಸಾಕಷ್ಟು ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಶ್ರೀಮಂತರು 'ನಿಮಗಾಗಿ ಮೊದಲು ಖರ್ಚು ಮಾಡಿ' ಎಂಬ ತತ್ವಕ್ಕೆ ಅಂಟಿಕೊಳ್ಳುತ್ತಾರೆ - ಮೊದಲು ನಿಮ್ಮ ಎಲ್ಲಾ ಗುರಿಗಳಿಗಾಗಿ ಹಣವನ್ನು ಮೀಸಲಿಡಿ. ಹೀಗೆ ಹಣ ಉಳಿತಾಯ ಮಾಡಬಹುದು.

3. ಸಾಲದಿಂದ ನೆಮ್ಮದಿಯಾಗಿರುವುದು

ಇದ್ದಕ್ಕಿದ್ದಂತೆ ಖರ್ಚು ಎದುರಾದಾಗ ಉದಾಹರಣೆಗೆ ವಿದ್ಯುತ್ ಬಿಲ್, ಡಾಕ್ಟರ್ ಬಿಲ್ ಮತ್ತಿತರ ಕಾರಣದಿಂದಾಗಿ ಸಾಲ ಪಡೆಯುವುದು. ಒಮ್ಮೆ ನೀವು ಸಾಲದಿಂದ ಮುಕ್ತರಾದ ನಂತರ ಸಾಲದ ಬಗ್ಗೆ ಚಿಂತಿಸದಿರುವುದು. ಕಂಪುಗಳ ಲೆಕ್ಕದಲ್ಲಿ ಹೇಳಿದಾಗ ಸಾಲವು ಚಿಕ್ಕದಾಗಿ ಕಾಣುತ್ತದೆ. ಅಂತಹ ಜನರು ಎಲ್ಲವನ್ನೂ ಕಂಪುಗಳಲ್ಲಿ ಖರೀದಿಸುತ್ತಾರೆ. ಪ್ರಯಾಣ ಮತ್ತು ದುಬಾರಿ ಮೊಬೈಲ್ ಫೋನ್ ಖರೀದಿಗೂ EMI ಬಳಸುತ್ತಾರೆ. ಬ್ಯಾಂಕುಗಳಿಗೆ ಪಾವತಿಸುವ ಬಡ್ಡಿಯು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ!

4. ತುರ್ತು ಹಣ ಹೊಂದಿಲ್ಲದಿರುವುದು

ಸ್ವಲ್ಪ ಹಣದ ಅಗತ್ಯವಿದ್ದಾಗ ಬ್ಯಾಂಕ್ ನಲ್ಲಿದ್ದ ಎಲ್ಲಾ ಹಣವೂ ಖಾಲಿಯಾದಾಗ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಕೊನೆಗೆ ವೈದ್ಯಕೀಯ ಮತ್ತಿತರ ತುರ್ತುಪರಿಸ್ಥಿತಿಗಾಗಿ ಸಾಲ ಮಾಡಿದ್ದಾಗಿ ಸಮರ್ಥಿಸಿಕೊಳ್ಳುತ್ತಾರೆ.

5. ಖರ್ಚು, ಆದಾಯ, ಆಸ್ತಿಗೆ ಹೊಣೆಗಾರಿಯ ಹಂಗಿಲ್ಲದಿರುವುದು

ಗುರಿಗಳನ್ನು ಹೊಂದಿಲ್ಲದಿದ್ದರೆ, ನಿಮಗೆ ಯಾವುದೇ ಮಾರ್ಗವಿರಲ್ಲ. ಲೆಕ್ಕಾಚಾರವೂ ಇರಲ್ಲ. ಇದರರ್ಥ ಅವರಿಗೆ ತಮ್ಮ ಬಗ್ಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂಬುದಾಗುತ್ತದೆ. ಇದು ನಿಜವಾಗಿಯೂ ನಿಮ್ಮನ್ನು ಬಡವರನ್ನಾಗಿ

ಮಾಡುತ್ತದೆ. ಶ್ರೀಮಂತರು ತಮ್ಮ ಆಸ್ತಿಗಳು, ಹೊಣೆಗಾರಿಕೆಗಳು, ಆದಾಯ ಮತ್ತು ವೆಚ್ಚಗಳಿಗೆ ಆದ್ಯತೆ ನೀಡುತ್ತಾರೆ. ಬಹು ಮುಖ್ಯವಾಗಿ ಅವರು ತಮ್ಮಲ್ಲಿರುವ ಹಣದ ಮೌಲ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ.

6. ನೋಡಲು ದುಂದು ವೆಚ್ಚ ಮಾಡುವವರ ರೀತಿ ಕಾಣಿಸಿಕೊಳ್ಳಬೇಕೆಂಬ ಬಯಕೆ:

ಕೊನೆಯ ಕೆಲವೇ ನಿಮಿಷಗಳಲ್ಲಿ ಪ್ರವಾಸಕ್ಕೆ ಆಯೋಜಿಸುವುದು, ವಿಮಾನದ ಟಿಕೆಟ್‌ಗಾಗಿ ನೂರಾರು ಡಾಲರ್ ವ್ಯಯಿಸುವುದು. ಪ್ರವಾಸಕ್ಕೆ ತೆರಳಿದಾಗ ದುಬಾರಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುವುದು, ಪ್ರತಿ ಬಾರಿಯೂ ಖಾಸಗಿ ಸಾರಿಗೆಯನ್ನು ಬಳಸುವುದು! ಖಾಸಗಿ ಸಾರಿಗೆಯಲ್ಲಿ ಪ್ರಯಾಣಿಸುವುದು ಎಷ್ಟು ದುಬಾರಿ ಎಂದು ಲೆಕ್ಕಹಾಕಲು ತಲೆ ಕೆಡಿಸಿಕೊಳ್ಳದಿರುವುದು.

7. ಹೂಡಿಕೆ ಮಾಡದ ಬ್ಯಾಂಕಿನಲ್ಲಿ ಹಣ ಇಡುವುದು

ಹೆಚ್ಚಿನ ಹಣವು (ಯಾವುದಾದರೂ ಇದ್ದರೆ) ಹೂಡಿಕೆ ಮಾಡದೆಯೇ ಬ್ಯಾಂಕಿನಲ್ಲಿಯೇ ಇಡುವುದು ಕೂಡಾ ಬಡವರನ್ನಾಗಿ ಮಾಡುವ ಒಂದು ಕೆಟ್ಟ ಅಭ್ಯಾಸವಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಹೂಡಿಕೆ ಮಾಡದಿದ್ದರೆ ಅಥವಾ ತದನಂತರದ ದಿನಗಳಲ್ಲಿ ಮಾಡಿದ್ದರೆ ಅದರಿಂದ ಯಾವುದೇ ಉಪಯೋಗವಾಗುವುದಿಲ್ಲ.

8. ತೆರಿಗೆ ಬಗ್ಗೆ ಹೆಚ್ಚಾಗಿ ತಿಳಿಯದಿರುವುದು

ನಿಯಮಿತ ಆದಾಯಕ್ಕಿಂತ ಕಡಿಮೆ ದರದಲ್ಲಿ ಹೂಡಿಕೆ ಲಾಭಗಳಿಗೆ ತೆರಿಗೆ ಹಾಕಲಾಗುತ್ತದೆ ಎಂಬುದು ಎಷ್ಟೋ ಜನರಿಗೆ ತಿಳಿಯದಿರುವುದಿಲ್ಲ. ಇದು ಸ್ವಲ್ಪ ಹಣವಿರುವ ಜನರಿಗೆ ಅನ್ವಯವಾಗುತ್ತದೆ. ನಿಜವಾದ ಶ್ರೀಮಂತರು ಹೂಡಿಕೆ ಮತ್ತು ತೆರಿಗೆಯನ್ನು ಅರ್ಥಮಾಡಿಕೊಳ್ಳುತ್ತಾರೆ.

9. ಮೂಲಭೂತ ವೈಯಕ್ತಿಕ ಹಣಕಾಸು ಅರ್ಥವಾಗದಿರುವುದು

ಗುರಿಗಳು, ಬಜೆಟ್‌ಗಳು, ಮೇಲ್ವಿಚಾರಣೆ, ಬಾಡಿಗೆ / ಖರೀದಿ, ತುಂಬಾ ದೊಡ್ಡ ಮನೆ ಅಥವಾ ಐಷಾರಾಮಿ ಕಾರನ್ನು ಖರೀದಿಸುವುದು, ಇವೆಲ್ಲವೂ ನಿಮ್ಮನ್ನು ಬಡವರನ್ನಾಗಿ ಮಾಡುವ ದುರ್ಬಲ ಕ್ರಿಯೆಗಳಾಗಿವೆ.

10. ಪ್ರತಿದಿನ ಹೊರಗೆ ಊಟ ಮಾಡುವುದು, ಬ್ರಾಂಡ್ ಸರಕು ಖರೀದಿಸುವುದು, ದುಬಾರಿ ಸಾರಿಗೆ ಬಳಸುವುದು

ಇವು ಐಷಾರಾಮಿ ಹವ್ಯಾಸಗಳಾಗಿವೆ. ಪ್ರಯಾಣವು ಅವಶ್ಯಕವಾಗಿದೆ ಆದರೆ ಐಷಾರಾಮಿ ಪ್ರಯಾಣವು ನಿಮ್ಮ ಗಳಿಕೆಯ ಹಣವನ್ನು ಖಾಲಿ ಮಾಡಿಸಿ, ಬಡವರನ್ನಾಗಿ ಮಾಡುತ್ತದೆ.

ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಪ್ಪಿಸಲು ಕಾನೂನು ಜಾರಿಗೆ ಜಾರಿತು : ನಿರ್ಮಲಾ ಸೀತಾರಾಮನ್

ಮೈಸೂರು : ಮೈಕ್ರೋ ಫೈನಾನ್ಸ್‌ಗಳು ಮಹಿಳಾ ಸಂಘಗಳಿಗೆ ಸಾಲ ನೀಡಿ ಕಿರುಕುಳ ನೀಡುತ್ತಿರುವ ಬಗ್ಗೆ ನಮಗೂ ಮಾಹಿತಿ ಲಭ್ಯವಾಗಿದ್ದು, ಇದನ್ನು ತಪ್ಪಿಸಲು ವಿಶೇಷ ಕಠಿಣ ಕಾನೂನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೈತರಿಗೆ ಭರವಸೆ ನೀಡಿದರು.

ಮೈಸೂರು ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ರೈತರೊಂದಿಗೆ ಮಾತನಾಡಿದ ಅವರು, “ಮಹಿಳಾ ಸ್ವಸಹಾಯ ಸಂಘಗಳಿಗೆ ಖಾಸಗಿ ಫೈನಾನ್ಸ್‌ಗಳು ವಸೂಲಿ ಹೆಸರಲ್ಲಿ ಕಿರುಕುಳ ನೀಡುತ್ತಿರುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಬದ್ಧವಾಗಿದೆ” ಎಂದರು.



ವಿಜಯಪುರದ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನ 10ನೇ ಶಾಖೆಯ ಉದ್ಘಾಟನೆ



ವಿಜಯಪುರ: ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕು ನಿ., ವಿಜಯಪುರ ಇದರ 10 ನೇ ಶಾಖೆಯನ್ನು ದಿನಾಂಕ 06-11-2024 ರಂದು ಮುಂಜಾನೆ 11.00 ಘಂಟೆಗೆ ಬಿ.ಎಲ್.ಡಿ. ರಸ್ತೆಯ ಕಲಾಲ ಇವರ ಕಟ್ಟಡದಲ್ಲಿ ಶ್ರೀಮತಿ ಮಲ್ಲಮ್ಮ ಶಿ ಯಾಳವಾರ ಇವರು ಸಂಸ್ಥಾಪಕ ಅಧ್ಯಕ್ಷತೆಯಲ್ಲಿ ಹಾಗೂ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಸದರಿ ಉದ್ಘಾಟನೆಯನ್ನು ಅಶ್ವಿನಿಯ ಆಸ್ತಮಿಯ ಮಕ್ಕಳ ತಜ್ಞರಾದ ಡಾ. ಎಲ್. ಎಚ್.ಬಿದರಿ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಅತಿಥಿ ಮಾನ್ಯರನ್ನು ಶ್ರೀಮತಿ ಪ್ರಭಾವತಿ ಎ ಪಾಟೀಲ ವ್ಯವಸ್ಥಾಪಕರು, ಜಮಖಂಡಿ ಶಾಖೆ ಸ್ವಾಗತ ಮಾಡಿ ಬರಮಾಡಿಕೊಂಡರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ತಿಲೋತ್ತಮ ನಾಯ್ಡು ಪ್ರಸೂತಿ ಮತ್ತು ಸ್ವೀರೋಗ ತಜ್ಞರು ಉಪಸ್ಥಿತರಿದ್ದರು. ಹಾಗೂ ಇನ್ನೋರ್ವ ಅತಿಥಿಗಳಾದ ಡಾ|| ಕಂಠೀರವ ಕುಲ್ಲೋಳ್ಳಿ ಶಿವಶರಣೆ ಹೇಮರಡ್ಡಿ ಸಂಸ್ಥೆ ಇವರು ಬ್ಯಾಂಕಿನ ಅಧ್ಯಕ್ಷರ ನಾಯಕತ್ವದಲ್ಲಿ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮದಿಂದ ನೂರು ಶಾಖೆಯನ್ನು ಪ್ರಾರಂಭಿಸಬಹುದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅದೇ ರೀತಿಯಾಗಿ ಡಾ|| ಸುಭಾಶ ಮುದನೂರ, ಮುದನೂರ ಆಸ್ಪತ್ರೆ ಅವರು ಕೂಡಾ ಶ್ರೀಮತಿ ಮಲ್ಲಮ್ಮ ಅವರ ಅಧ್ಯಕ್ಷತೆಯಲ್ಲಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ಇನ್ನೋರ್ವ ಅತಿಥಿಗಳಾದ ಸುಭದ್ರಾ ಅನಿಲ ನಾವದಗಿ ಆಡಳಿತಾಧಿಕಾರಿಗಳು, ಶುಭಾನೀಲ ಮಕ್ಕಳ ಆಸ್ಪತ್ರೆ ಇವರು ಕೂಡಾ ತಮ್ಮ 30 ವರ್ಷಗಳ ಬ್ಯಾಂಕಿನ ವ್ಯವಹಾರ ಮತ್ತು ಒಡನಾಟದ ಬಗ್ಗೆ ಹೇಳಿದರು. ಹಾಗೆ ಶ್ರೀಮತಿ ಶಾಂತಾ ಡೊಮನಾಳ ನಿವೃತ್ತ ಉಪನ್ಯಾಸಕರು ಹಾಗೂ ಫ. ಗು. ಹಳಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ವಿಜಯಪುರ ತಮ್ಮ ಕಳೆದ 30 ವರ್ಷಗಳಿಂದ ಬ್ಯಾಂಕಿನೊಂದಿಗೆ ನಿರಂತರ ವ್ಯವಹಾರ ಮಾಡುತ್ತಿದ್ದು ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಮನ್ವಯ ಚೆನ್ನಾಗಿದ್ದು ಬ್ಯಾಂಕು ಅಭಿವೃದ್ಧಿ ಪಥದಲ್ಲಿ ಸಾಗಲು ಕಾರಣವಾಗಿದೆ ಎಂದು ಹೇಳಿದರು.

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ಶಿ ಯಾಳವಾರ ಬ್ಯಾಂಕಿನ ಅಭಿವೃದ್ಧಿ ಕುರಿತು ವಿವರಿಸಿದರು. ಬ್ಯಾಂಕಿನ ಅತ್ಯುತ್ತಮ ಗ್ರಾಹಕರಿಗೆ ಸನ್ಮಾನ ಕೈಕೊಳ್ಳಲಾಯಿತು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಲಕ್ಷ್ಮೀ ಆರ್. ಬಳಗೊಂಡ ಇವರು ಬ್ಯಾಂಕಿನ ಕುರಿತು ಪರಿಚಯ ಮಾಡಿಕೊಟ್ಟರು.

ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು ಇವರು ಬ್ಯಾಂಕು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಹಾಗೂ ಅಧ್ಯಕ್ಷರ ಆಶಯದಂತೆ ಇನ್ನೂ ಅನೇಕ ಶಾಖೆಗಳನ್ನು ಪ್ರಾರಂಭಿಸಲಿ ಎಂದು ಹಾರೈಸಿದರು.

ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಮೈತ್ರಾ ಬಾಗೇವಾಡಿ ಪ್ರಧಾನ ಶಾಖೆಯ ವ್ಯವಸ್ಥಾಪಕರು ಮಾಡಿದರು. ಕೊನೆಯದಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದಂತೆ ಎಲ್ಲ ಗಣ್ಯ ಮಾನ್ಯರಿಗೆ ಶ್ರೀಮತಿ ರಾಜೇಶ್ವರಿ ಬಿ.ಬಿ.ರಾದಾರ ಇವರು ವಂದನಾರ್ಪಣೆ ಮಾಡಿದರು.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಬ್ಯಾಂಕಿಗೆ ನಿವೇಶನ ಖರೀದಿ ಮಾಡಲು ನಿರ್ಧರಿಸಿದ್ದು, ನಿವೇಶನವನ್ನು ಯಾರ ಹೆಸರಿನಲ್ಲಿ (ಬ್ಯಾಂಕಿನ ಅಧ್ಯಕ್ಷರು ಅಥವಾ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು) ನೋಂದಣಿ ಮಾಡಬೇಕು ಎಂದು ತಿಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

—ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಳಗಾವಿ.

ಉತ್ತರ: ನಿಮ್ಮ ಬ್ಯಾಂಕು ನೈಸರ್ಗಿಕ ವ್ಯಕ್ತಿ ಹೊಂದಿರಬಹುದಾದ ಎಲ್ಲಾ ಹಕ್ಕುಗಳನ್ನು ಹೊಂದಿರುವ ಒಂದು ಕಾನೂನು ಘಟಕ (Legal Entity). ಬ್ಯಾಂಕು ತನ್ನ ಹೆಸರಿನಲ್ಲೇ ಮೊಕದ್ದಮೆ ಹೂಡಬಹುದು ಮತ್ತು ಬ್ಯಾಂಕಿನ ಮೇಲೆ ಇತರರು ಮೊಕದ್ದಮೆ ಹೂಡಬಹುದು. ಆದ್ದರಿಂದ ನಿವೇಶನವನ್ನು ಬ್ಯಾಂಕಿನ ಹೆಸರಿನಲ್ಲೇ ನೋಂದಾಯಿಸಬೇಕು. ನಿವೇಶನವನ್ನು ಬ್ಯಾಂಕಿನ ಅಧ್ಯಕ್ಷ ಅಥವಾ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಹೆಸರಿನಲ್ಲಿ ನೋಂದಾಯಿಸಿದರೆ ಅದು ವಂಚನೆಗೆ ಸಮನಾಗುತ್ತದೆ.

02. ಭಾರತೀಯ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿ ಪ್ರಕಾರ ಪಟ್ಟಣ ಸಹಕಾರ ಬ್ಯಾಂಕುಗಳು ಒಬ್ಬ ವ್ಯಕ್ತಿಗೆ ರೂ.5 ಲಕ್ಷ ವರೆಗೆ ಗರಿಷ್ಠ ಅಸುರಕ್ಷಿತ ಸಾಲ ನೀಡಬಹುದು. ನಮ್ಮ ಬ್ಯಾಂಕಿನ ಉದ್ಯೋಗಿಗಳು ರೂ.10 ಲಕ್ಷದವರೆಗೆ ಅಸುರಕ್ಷಿತ ಸಾಲಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಯನ್ನು ಪೂರೈಸಲು ಸಾಧ್ಯವೇ?

—ಪಟ್ಟಣ ಸಹಕಾರ ಬ್ಯಾಂಕ್ ಲಿ., ಉತ್ತರ ಕನ್ನಡ ಜಿಲ್ಲೆ.

ಉತ್ತರ: ಪಟ್ಟಣ ಸಹಕಾರ ಬ್ಯಾಂಕಿನ ಸಿಬ್ಬಂದಿಗಳನ್ನು ಬ್ಯಾಂಕಿನ ಸದಸ್ಯರಾಗಿ ನೋಂದಾಯಿಸಲು ಸಾಧ್ಯವಿಲ್ಲದ ಕಾರಣ ಅವರಿಗೆ ನಿಯಮಿತ ಸಾಲವನ್ನು ನೀಡಲಾಗುವುದಿಲ್ಲ. ಮಂಡಳಿಯು ಅನುಮೋದಿಸಿದ ಸೇವಾ ನಿಯಮಗಳಲ್ಲಿ ಸೂಚಿಸಲಾದ ಮಿತಿಯೊಳಗೆ ಸಿಬ್ಬಂದಿಗಳಿಗೆ ಸಾಲಗಳನ್ನು ನೀಡಬಹುದು. ಸಿಬ್ಬಂದಿಗೆ ನೀಡುವ ಸಾಲ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಗಳಿಂದ ನಿಯಂತ್ರಿಸಲ್ಪಡುವುದಿಲ್ಲ. ಬ್ಯಾಂಕಿನ ಸೇವಾ ನಿಯಮದಲ್ಲಿ ಪ್ರಾವದಾನವಿದ್ದರೆ, ಒಬ್ಬ ಉದ್ಯೋಗಿಗೆ ರೂ.10 ಲಕ್ಷದ ವರೆಗೂ ಅಸುರಕ್ಷಿತ ಸಾಲ ನೀಡಬಹುದು. ಸಿಬ್ಬಂದಿಗಳಿಗೆ, ಸಾಮಾನ್ಯವಾಗಿ ಹೆಚ್ಚಿನ ಮೌಲ್ಯದ ಸಾಲವನ್ನು ವಾಹನಗಳು / ಗ್ರಾಹಕ ಬೆಲೆ ಬಾಳುವ ವಸ್ತುಗಳು / ಗೃಹೋಪಯೋಗಿ ವಸ್ತುಗಳು ಇತ್ಯಾದಿಗಳ ಖರೀದಿಯಂತಹ ಕೆಲವು ನಿರ್ದಿಷ್ಟ ಉದ್ದೇಶಕ್ಕಾಗಿ ಮಂಜೂರು ಮಾಡಲಾಗುವುದು.

2024-25 ಆರ್ಥಿಕ ವರ್ಷದಲ್ಲಿ ಭಾರತದ ಹಣದುಬ್ಬರ ಶೇ. 4.4ಕ್ಕೆ ಇಳಿಯುವ ಸಾಧ್ಯತೆ- ಐಎಂಎಫ್

ವಾಷಿಂಗ್ಟನ್: ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿದಿದ್ದು, ದೇಶದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಉತ್ತಮವಾಗಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದಲ್ಲಿ 2024-25ರಲ್ಲಿ ಆರ್ಥಿಕ ಬೆಳವಣಿಗೆಯನ್ನು ಶೇ.7 ಎಂದು ಅಂದಾಜಿಸಲಾಗಿದ್ದು, ಕೆಲವು ಏರಿಳಿತ ಹೊರತಾಗಿಯೂ ಆಹಾರದ ಬೆಲೆಗಳು ಸಾಮಾನ್ಯವಾದಂತೆ ಹಣದುಬ್ಬರ ಶೇ. 4.4ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು “ಐಎಂಎಫ್ ಏಷ್ಯಾ ಪೆಸಿಫಿಕ್ ಇಲಾಖೆಯ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಚುನಾವಣೆಗಳ ಹೊರತಾಗಿಯೂ, ಹಣಕಾಸಿನ ಬಲವರ್ಧನೆಯಾಗುತ್ತಿದೆ. ಮೀಸಲು ಸ್ಥಾನವು ಬಹಳ ಒಳ್ಳೆಯದು. ಆರ್ಥಿಕತೆಯ ಮೂಲಾಂಶಗಳು ಭಾರತ ಉತ್ತಮ ಸ್ಥಾನದಲ್ಲಿರುವುದನ್ನು ಹೇಳುತ್ತವೆ. ಚುನಾವಣೆ ನಂತರ ದೇಶದಲ್ಲಿ ಮೂರು ಕ್ಷೇತ್ರಗಳಲ್ಲಿ ಸುಧಾರಣೆಗೆ ಆದ್ಯತೆ ನೀಡಬೇಕು. ಅವುಗಳಲ್ಲಿ ಮೊದಲನೆಯದಾಗಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ 2019-2020 ರಲ್ಲಿ ಅನುಮೋದನೆಗೊಂಡಿರುವ ಕಾರ್ಮಿಕ ಸಂಹಿತೆ ಜಾರಿಗೊಳಿಸುವುದು ಮುಖ್ಯವಾಗಿದೆ. ಏಕೆಂದರೆ ಅದು ಕಾರ್ಮಿಕರಿಗೆ ರಕ್ಷಣೆ ನೀಡುವುದರೊಂದಿಗೆ ಕಾರ್ಮಿಕ ಮಾರುಕಟ್ಟೆಗಳು ಸಾಮಾಜಿಕವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.

ಇನ್ನೊಂದು ವಿಷಯವೆಂದರೆ, ಸ್ಪರ್ಧಾತ್ಮಕವಾಗಿರಲು ಬಯಸಿದರೆ, ಕೆಲವು ವ್ಯಾಪಾರ ನಿರ್ಬಂಧಗಳನ್ನು ತೆಗೆದುಹಾಕಬೇಕು. ಏಕೆಂದರೆ ವ್ಯಾಪಾರವನ್ನು ಉದಾರೀಕರಣಗೊಳಿಸಿದಾಗ ಉತ್ಪಾದಕ ಸಂಸ್ಥೆಗಳನ್ನು ಬದುಕಲು ಅವಕಾಶವಾಗುತ್ತದೆ. ಭಾರತದಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆ ಇದ್ದು, ಹೆಚ್ಚಿನ ವ್ಯಾಪಾರ ನಿರ್ಬಂಧಗಳನ್ನು ತೆಗೆದುಹಾಕುವುದು ಮುಖ್ಯ ಎಂದು ಭಾವಿಸುತ್ತೇನೆ. ಅಂತಿಮವಾಗಿ ಮೂಲಸೌಕರ್ಯ ಹೆಚ್ಚಿಸಬೇಕು. ಭೌತಿಕ ಅಥವಾ ಡಿಜಿಟಲ್ ಮೂಲಸೌಕರ್ಯ ಹೆಚ್ಚಿಸಬೇಕು. ಇದು ಪ್ರಮುಖ ಸಾಧನೆಯಾಗಿದ್ದು, ಅದನ್ನು ಮುಂದುವರಿಸಬೇಕು. ಅದನ್ನು ಮೀರಿ, ಕೃಷಿ ಮತ್ತು ಭೂ ಸುಧಾರಣೆಗಳತ್ತ ಗಮನ ಹರಿಸಬೇಕು, ಶಿಕ್ಷಣ ಮತ್ತು ಕೌಶಲ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಉದ್ಯೋಗಿಗಳನ್ನು ಕೌಶಲ್ಯಗೊಳಿಸಲು ಅಗತ್ಯವನ್ನು ಒತ್ತಿ ಹೇಳಿದ ಶ್ರೀನಿವಾಸನ್, ಸೇವಾ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಬಹುದಾದ ಆರ್ಥಿಕತೆಯಲ್ಲಿ, ಸರಿಯಾದ ರೀತಿಯ ಕೌಶಲ್ಯ ಹೊಂದಿರುವುದು ಮುಖ್ಯವಾಗಿದೆ. ಆದ್ದರಿಂದ, ಶಿಕ್ಷಣದಲ್ಲಿ ಹೂಡಿಕೆ ಮಾಡುವುದು, ಕಾರ್ಮಿಕ ಶಕ್ತಿಗಳನ್ನು ಕೌಶಲ್ಯಗೊಳಿಸುವುದು ಬಹಳ ಮುಖ್ಯವಾಗಿದೆ. ಸಾಮಾಜಿಕ ಸುರಕ್ಷತೆಯನ್ನು ಬಲಪಡಿಸುವುದು ಮತ್ತೊಂದು ಸುಧಾರಣೆಯಾಗಿದೆ. ಅಂತಿಮವಾಗಿ, ಜನರೊಂದಿಗೆ ಮುಕ್ತವಾಗಿ ಮಾತನಾಡುವುದು. ವ್ಯಾಪಾರದ ವಾತಾವರಣವನ್ನು ಸುಧಾರಿಸುವುದು ಮತ್ತಿತರ ಸುಧಾರಣೆಯ ಪ್ರಮುಖ ಅಂಶಗಳಾಗಿವೆ ಎಂದು ಶ್ರೀನಿವಾಸನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿರುದ್ಯೋಗ ದರ ಶೇಕಡಾ 4.9 ಕ್ಕೆ ಇಳಿದಿರುವುದರ ಕುರಿತು ಮಾತನಾಡಿದ ಶ್ರೀನಿವಾಸನ್, ಕಾರ್ಮಿಕರ ಭಾಗವಹಿಸುವಿಕೆ ಮತ್ತು ಉದ್ಯೋಗ-ಜನಸಂಖ್ಯಾ ಅನುಪಾತವು ಹೆಚ್ಚುತ್ತಿದೆ. ಹೆಚ್ಚಿನ ಸುಧಾರಣೆಯು ಸ್ವಯಂ ಉದ್ಯೋಗಿಗಳಲ್ಲಿ ಕೇಂದ್ರೀಕೃತವಾಗಿದೆ. ಆದರೆ ಮಹಿಳಾ ಕಾರ್ಮಿಕರ ಸಂಖ್ಯೆ ಕಡಿಮೆಯಿದೆ. ಯುವ ಜನಾಂಗದ ನಿರುದ್ಯೋಗ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಹಾಗಾಗೀ ಉದ್ಯೋಗ ಸೃಷ್ಟಿಗೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆ ಅಳತೆ ಪಡೆಯುವಂತಿಲ್ಲ ಜಿಮ್‌ಗಳಿಗೆ ಬರುವ ಮಹಿಳೆಯರಿಗೆ ಪುರುಷ ಟೈಲರ್‌ಗಳು ತರಬೇತಿ ನೀಡುವಂತಿಲ್ಲ. ಶಾಲೆ, ಕಾಲೇಜು ವಾಹನಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಇರಬೇಕು ಎಂದು ಅಲ್ಲಿನ ಮಹಿಳಾ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
- ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದ ಜೂನ್‌ನಿಂದ ಸಿಕ್ಕಿಹಾಕಿ ಕೊಂಡಿರುವ ಗಗನಯಾನಿ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲೋರ್ ಬಾಹ್ಯಾಕಾಶಕ್ಕೆ ಹೊರಡುವಾಗ ಸದೃಶವಾಗಿದ್ದವರು, ಈಗ ನಿಶ್ಚಯಗೊಂಡಂತೆ, ತೀವ್ರ ದುರ್ಬಲಗೊಂಡಂತೆ ಕಾಣುತ್ತಿದ್ದಾರೆ.
- ಗುಜರಾತಿನ ಅಮ್ರೇಲಿ ಜಿಲ್ಲೆಯ ಪದರ್‌ಶಿಂಗಾ ಗ್ರಾಮದ ಸಂಜಯ್ ಪೋಲಾರಾ ಅವರ ಕುಟುಂಬವು ತಾವು 12 ವರ್ಷಗಳ ಹಿಂದೆ ಖರೀದಿಸಿದ ವ್ಯಾಗನ್‌ಆರ್ ಕಾರಿನಿಂದ ತಮಗೆ ಅದೃಷ್ಟ ಬಂತು ಎಂದು ಭಾವಿಸಿ, ಈಗ ಹಳೆಯದಾಗಿರುವ ಕಾರನ್ನು ರೂ. 4 ಲಕ್ಷ ಖರ್ಚು ಮಾಡಿ ಅಂತ್ಯಕ್ರಿಯೆ ಮಾಡಿದ್ದಾರೆ.
- “ನನಗೆ ಏಕೆ ಹತ್ತು ಫೆರಾರಿಗಳು, 20 ವಜ್ರದ ಗಡಿಯಾರಗಳು,

- ಎರಡು ಜೇಟ್ ವಿಮಾನಗಳು ಬೇಕು? ಅದರಿಂದ ನನ್ನ ಜನರಿಗೆ ಏನು ಉಪಯೋಗ, ನಾನು ಬಡತನದಲ್ಲಿ ಬೆಳೆದೆ, ಇಂದು ಗಳಿಸಿರುವುದನ್ನು ನನ್ನ ದೇಶದ ಬಡವರಿಗೆ ಸಹಾಯ ಮಾಡಲು ಬಳಸುತ್ತೇನೆ” ಎಂದು ಸೆನೆಗಲ್ ದೇಶದ ವೃತ್ತಿಪರ ಫುಟ್ ಬಾಲ್ ಆಟಗಾರ ಕ್ರೀಡಾ ತಾರೆ ಸಾಡಿಯೊ ಮಾನೆ ಹೇಳುತ್ತಾರೆ.
- ಹಾವೇರಿ ಜಿಲ್ಲೆಯ ಹೊಸರತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯ ಮಕ್ಕಳು ಬಟ್ಟೆ ನೇಯ್ಗೆಯಲ್ಲಿ ಸಿದ್ಧಹಸ್ತರಾಗಿದ್ದು, ಮಕ್ಕಳು ತಾವೇ ಸ್ವತಃ ಹತ್ತಿ ಹಿಂಚಿ, ನೂಲು ತೆಗೆದು ತಯಾರಿಸಿದ ಬಟ್ಟೆಗಳನ್ನು ಧರಿಸುತ್ತಾರೆ.
- ದೆಹಲಿಯ ದ್ವಾರಕಾ ಟ್ರಾಫಿಕ್ ಸರ್ಕಲ್ ಬಳಿ ಎರಡು ಬೈಕ್‌ಗಳ ನಡುವಿನ ಮುಖಾಮುಖಿ ಡಿಕ್ಕಿಯಿಂದಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ 35 ವರ್ಷದ ಯುವಕ ಅಮಿತ್ ಡೋಗ್ರಾ ಅವರನ್ನು ನೋಡಿದ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಕಾನ್‌ಟೇಬಲ್ ಸತೀಶ್ ಕುಮಾರಿ ಅವರು ಕೂಡಲೆ ಆತನಿಗೆ CPR ಮಾಡುವ ಮೂಲಕ ಜೀವ ಉಳಿಸಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಶುಭ ಹಾರೈಸೋಣ: ಈ ಬಾರಿಯ 71ನೇ ಅಖಿಲ ಭಾರತ ಸಹಕಾರ ಸಮ್ಮೇಳನವನ್ನು ರಾಜ್ಯದ ಎಲ್ಲ ಸಹಕಾರಿಗಳು ಪರಿಣಾಮಕಾರಿಯಾಗಿ ಎಲ್ಲೆಡೆ ಆಚರಿಸೋಣ, ಸಂಭ್ರಮಿಸೋಣ. ಜೊತೆಗೆ ರಾಜ್ಯದ ಸಹಕಾರ ಚಳವಳಿಯಲ್ಲಿ ಅತ್ಯುತ್ತಮ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಹಕಾರಿಗಳಿಗೆ ಸರ್ಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಎಲ್ಲಾ ಅರ್ಹರಿಗೂ ಸಹಕಾರ ರತ್ನ ಪ್ರಶಸ್ತಿ ಗೌರವ ಸಿಗಲಿ ಎಂದು ಶುಭ ಹಾರೈಸೋಣ.

► ಎನ್. ನರಸಿಂಗಪ್ಪ ಗೌಡ, ತುಮಕೂರು

ಹಣದುಬ್ಬರವು ನಿಯಂತ್ರಣದಲ್ಲಿಯೇ?: ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದ್ದು, ವಸ್ತುಗಳಿಗೆ ಬೇಡಿಕೆಯು ಇಳಿಕೆಯಾಗಿದೆ. ಇಳಿಕೆ ಕಂಡಿದ್ದ ಚಿಲ್ಲರೆ ಹಣದುಬ್ಬರವು ತರಕಾರಿಗಳ ಬೆಲೆ ಏರಿಕೆಯಿಂದ ಇರುವುದರಿಂದ ಎಲ್ಲ ಖರೀದಿಗಳಿಂದ ಜನ ದೂರವಾಗುತ್ತಿದ್ದಾರೆ. ಆದರೂ, ಹಣದುಬ್ಬರವು ನಿಯಂತ್ರಣದಲ್ಲಿದೆ ಎಂದು ಆರ್.ಬಿ.ಐ. ಹೇಳುತ್ತಿದೆ.

► ನಾಗೇನಹಳ್ಳಿ ಪ್ರಸನ್ನ, ತುಮಕೂರು

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore – 560027.